



20905/C9030

No. of Printed Pages : 8

Booklet Serial No. **254221**

UISAT
Reg. No.

2	3	C	0	0	1	0
---	---	---	---	---	---	---

III Semester B.Com. (NEP) Degree Examination December/January - 2024-25
FINANCIAL EDUCATION AND INVESTMENT AWARENESS (SEC)
(Repeater/Regular)

Time : 1 Hour

Maximum Marks : 30

Instructions to Candidates:

1. Check for complete printing of 30 questions.
2. The last page of the question paper may be used for rough work.
3. Each question has four multiple choice answer and choose the correct one.
4. Darken the appropriate circle with ball pen.
5. Damaging/overwriting using whitener on the **OMR** sheets are strictly prohibited.
6. No candidates will be allowed to leave the examination Hall till the end of the session and without handing over his/her answer sheet to the invigilator.
7. Candidates should ensure that the invigilator has verified all the entries and that the invigilator has affixed his/her signature in the space provided on the **OMR**.

[P.T.O.]



Each question has Four multiple choice answers. Choose the correct One.

1. Income tax in India is

- ☒ A) Direct tax
☐ B) Indirect tax
☐ C) Surplus tax
☐ D) None of the above
- ಭಾರತದಲ್ಲಿ ಆದಾಯ ತೆರಿಗೆ
☐ A) ನೇರ ತೆರಿಗೆ
☐ B) ಪರೋಕ್ಷ ತೆರಿಗೆ
☐ C) ಹೆಚ್ಚುವರಿ ತೆರಿಗೆ
☐ D) ಮೇಲಿನ ಯಾವುದೂ ಅಲ್ಲ

2. Which of the following is a characteristic of a good financial plan ?

- ☒ A) Flexibility to adjust with life changes
☐ B) It avoids risk completely
☐ C) It focuses solely on Income generation
☐ D) It focuses only on Investment.
- ಕೆಳಗಿನವುಗಳಲ್ಲಿ ಯಾವುದು ಉತ್ತಮ ಹಣಕಾಸು ಯೋಜನೆಯ ಲಕ್ಷಣವಾಗಿದೆ.
☐ A) ಜೀವನ ಬದಲಾವಣೆಗಳೊಂದಿಗೆ ಹೊಂದಿಕೊಳ್ಳುವ ನಮ್ಯತೆ
☐ B) ಇದು ಅಪಾಯವನ್ನು ಸಂಪೂರ್ಣವಾಗಿ ತಪ್ಪಿಸುತ್ತದೆ.
☐ C) ಇದು ಆದಾಯ ಉತ್ಪಾದನೆಯ ಮೇಲೆ ಮಾತ್ರ ಕೇಂದ್ರೀಕರಿಸುತ್ತದೆ
☐ D) ಇದು ಹೂಡಿಕೆಯ ಮೇಲೆ ಕೇಂದ್ರೀಕರಿಸುತ್ತದೆ.

3. In which year was the RBI Act enacted

- ☒ A) 1934
☐ B) 1947
☐ C) 1950
☐ D) 1881
- RBI ಕಾಯಿದೆಯನ್ನು ಯಾವ ವರ್ಷದಲ್ಲಿ ಜಾರಿಗೆಗೊಳಿಸಲಾಯಿತು ?
☐ A) 1934
☐ B) 1947
☐ C) 1950
☐ D) 1881

4. IFS Code is _____ digit code

- ☐ A) 7
☒ B) 9
☐ C) 11
☐ D) 16
- IFS ಕೋಡ್ _____ ಅಂಕಿಯ ಸಂಕೇತವಾಗಿದೆ.
☐ A) 7
☐ B) 9
☐ C) 11
☐ D) 16

5. The act of spreading your investments to various asset classes in order to reduce the exposure level to any one is called

- ☐ A) Divestment
☒ B) Diversification
☐ C) Division of labour
☐ D) Directional Trade

ಯಾರಿಗಾದರೂ ಮಾನ್ಯತೆ ಮಟ್ಟವನ್ನು ಕಡಿಮೆ ಮಾಡಲು ನಿಮ್ಮ ಹೂಡಿಕೆಯನ್ನು ವಿವಿಧ ಆಸ್ತಿ ವರ್ಗಗಳಿಗೆ ಹರಡುವ ಕ್ರಿಯೆಯನ್ನು ಕರೆಯಲಾಗುತ್ತದೆ.

- ☐ A) ವಿನಿಯೋಗ
☐ B) ವೈವಿಧ್ಯೀಕರಣ
☐ C) ಕಾರ್ಮಿಕರ ವಿಭಾಗ
☐ D) ದಿಕ್ಕಿನ ವ್ಯಾಪಾರ



(3)

20905/C9030

6. Which of these rates are decided by RBI ?

- A) Bank rate
B) Repo rate
C) CRR
D) All of these

ಇವುಗಳಲ್ಲಿ ಯಾವ ದರಗಳಲ್ಲಿ RBI ನಿರ್ಧರಿಸುತ್ತದೆ.

- A) ಬ್ಯಾಂಕ್ ದರ
B) ರೆಪೋದರ
C) ಸಿ.ಆರ್.ಆರ್.
D) ಇವೆಲ್ಲವೂ

7. Investment made in listed equity stock provide for

- A) Better liquidity
B) Guaranteed Capital appreciation
C) Safety of Capital
D) All of the above

ಯಾದೀಕರಿಸಿದ ಈಕ್ವಿಟಿ ಸ್ಟಾಕ್‌ಗಳಲ್ಲಿ ಮಾಡಿದ ಹೂಡಿಕೆಗಳು ಒದಗಿಸುತ್ತದೆ.

- A) ಉತ್ತಮ ದ್ರವ್ಯತೆ
B) ಬಂಡವಾಳದ ಹೆಚ್ಚಿಗೆಯನ್ನು ಖಾತರಿಪಡಿಸಲಾಗಿದೆ.
C) ಬಂಡವಾಳದ ಸುರಕ್ಷತೆ
D) ಮೇಲಿನ ಎಲ್ಲವೂ

8. Greater the risk _____ the expected returns

- A) Greater
B) Lesser
C) Smaller
D) None of these

ಹೆಚ್ಚಿನ ಅಪಾಯ _____ ನಿರೀಕ್ಷಿತ ಆದಾಯ

- A) ಹೆಚ್ಚು
B) ಕಡಿಮೆ
C) ಚಿಕ್ಕ
D) ಯಾವುದೂ ಅಲ್ಲ

9. What is the present value of Rs.10,000 due in 3 years at a 5% annual discount rate ?

- A) Rs.9,000
B) Rs.8,638
C) Rs.7,500
D) Rs.10,500

5% ವಾರ್ಷಿಕ ರಿಯಾಯಿತಿ ದರದಲ್ಲಿ 3 ವರ್ಷಗಳಲ್ಲಿ ಪಾವತಿಸಬೇಕಾದ ರೂ. 10,000 ಯ ಪ್ರಸ್ತುತ ಮೌಲ್ಯ ಎಷ್ಟು?

- A) ರೂ.9,000
B) ರೂ.8,638
C) ರೂ.7,500
D) ರೂ.10,500

10. What is full form of NAV

- A) Net Assessment Value
B) National Asset Value
C) Net Asset Value
D) National Asset Variation

NAV ಯ ಪೂರ್ಣ ರೂಪ ಯಾವುದು ?

- A) ನಿವ್ವಳ ಮೌಲ್ಯ ಮಾಪನ ಮೌಲ್ಯ
B) ರಾಷ್ಟ್ರೀಯ ಆಸ್ತಿ ಮೌಲ್ಯ
C) ನಿವ್ವಳ ಆಸ್ತಿ ಮೌಲ್ಯ
D) ರಾಷ್ಟ್ರೀಯ ಆಸ್ತಿ ವ್ಯತ್ಯಾಸ

11. How many companies are included in SENSEX of India.

- A) 50
B) 30
C) 111
D) 21

ಭಾರತದ SENSEX ನಲ್ಲಿ ಎಷ್ಟು ಕಂಪನಿಗಳನ್ನು ಸೇರಿಸಲಾಗಿದೆ ?

- A) 50
B) 30
C) 111
D) 21

[P.T.O.]



12. Which is full form of AMFI

- A) Avid Mutual Fund Investor
C) Aditya Birla Mutual Fund Inc

- ☒ B) Association of Mutual Funds of India
D) None of the above

AMFI ಯ ಪೂರ್ಣ ರೂಪ ಯಾವುದು ?

- A) ಅವಿಡ್ ಮ್ಯೂಚುವಲ್ ಫಂಡ್ ಹೂಡಿಕೆದಾರ
B) ಅಸೋಸಿಯೇಷನ್ ಆಫ್ ಮ್ಯೂಚುವಲ್ ಫಂಡ್ ಆಫ್ ಇಂಡಿಯಾ
C) ಆದಿತ್ಯಾ ಬಿರ್ಲಾ ಮ್ಯೂಚುವಲ್ ಫಂಡ್ ಇಂಕ್
D) ಇವುಗಳಲ್ಲಿ ಯಾವುದು ಅಲ್ಲ

13. KYC : means

- ☒ A) Know Your Customer
C) Know Your Character

- B) Know Your Circle
D) None of the above

KYC ಅಂದರೆ

- A) ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ
B) ನಿಮ್ಮ ವಲಯವನ್ನು ತಿಳಿದುಕೊಳ್ಳಿ
C) ನಿಮ್ಮ ಪಾತ್ರವನ್ನು ತಿಳಿಯಿರಿ
D) ಮೇಲಿನ ಯಾವುದೂ ಅಲ್ಲ

14. The concept that money today is worth more than the same amount in the future is known as:

- A) Risk Management
C) Market Risk

- ☒ B) Time Value of Money
D) Discounted Cash flow

ಇಂದಿನ ಹಣವು ಭವಿಷ್ಯದ ಅದೇ ಮೊತ್ತಕ್ಕಿಂತ ಹೆಚ್ಚು ಮೌಲ್ಯಯುತವಾಗಿದೆ ಎಂಬ ಪರಿಕಲ್ಪನೆಯನ್ನು ಹೀಗೆ ಕರೆಯಲಾಗುತ್ತದೆ.

- A) ಅಪಾಯ ನಿರ್ವಹಣೆ
B) ಹಣದ ಸಮಯದ ಮೌಲ್ಯ
C) ಮಾರುಕಟ್ಟೆ ಅಪಾಯ
D) ರಿಯಾಯಿತಿ ನಗದು ಹರಿವು

15. What is Mutual Fund ?

- A) A government bond
☒ B) A pooled investment vehicle managed by professionals
C) A fixed deposit scheme
D) A loan offered by banks

ಮ್ಯೂಚುವಲ್ ಫಂಡ್ ಎಂದರೇನು ?

- A) ಸರ್ಕಾರಿ ಬಾಂಡ್
B) ವೃತ್ತಿಪರರಿಂದ ನಿರ್ವಹಿಸಲ್ಪಡುವ ಒಂದು ಸಂಗ್ರಹಿತ ಹೂಡಿಕೆಯ ಮಾಧ್ಯಮ
C) ಸ್ಥಿರ ಠೇವಣಿ ಯೋಜನೆ
D) ಬ್ಯಾಂಕುಗಳು ನೀಡುವ ಸಾಲ

16. In 1955, Imperial Bank of India, a leading Commercial bank of that time was nationalised and renamed as _____

- A) Indian Bank
C) Bank of India

- B) Central Bank of India
☒ D) State Bank of India

1955 ರಲ್ಲಿ ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾ ಆ ಕಾಲದ ಪ್ರಮುಖ ವಾಣಿಜ್ಯ ಬ್ಯಾಂಕ್ ಅನ್ನು ರಾಷ್ಟ್ರೀಕರಣಗೊಳಿಸಲಾಯಿತು ಮತ್ತು ----- ಎಂದು ಮರುನಾಮಕರಣ ಮಾಡಲಾಯಿತು.

- A) ಇಂಡಿಯನ್ ಬ್ಯಾಂಕ್
C) ಬ್ಯಾಂಕ್ ಆಫ್ ಇಂಡಿಯಾ

- B) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
D) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ



(5)

20905/C9030

17. Which scheme of mutual fund invests in the Units of other schemes of same mutual fund?

- A) Fund of funds
 B) Exchange Traded Funds
 C) Both A & B
 D) None of the above

ಮ್ಯೂಚುವಲ್ ಫಂಡನ ಇತರ ಯೋಜನೆಗಳ ಘಟಕಗಳಲ್ಲಿ ಮ್ಯೂಚುವಲ್ ಫಂಡನ ಯಾವ ಯೋಜನೆ ಹೂಡಿಕೆ ಮಾಡುತ್ತದೆ.

- A) ನಿಧಿಗಳ ನಿಧಿ
 B) ವಿನಿಮಯ ವ್ಯಾಪಾರದ ನಿಧಿಗಳು
 C) A&B ಎರಡೂ
 D) ಮೇಲಿನ ಯಾವುದು ಅಲ್ಲ

18. RBI was established on

- A) 1 April 1935
 B) 1 January 1935
 C) 1 July 1935
 D) 1 September 1935

RBI ನ ಸ್ಥಾಪನೆಯಾದದ್ದು

- A) 1 ಏಪ್ರಿಲ್ 1935
 B) 1 ಜನವರಿ 1935
 C) 1 ಜುಲೈ 1935
 D) 1 ಸೆಪ್ಟೆಂಬರ್ 1935

19. Debenture holders of a company are its :

- A) Owners
 B) Creditors
 C) Debtors
 D) Directors

ಕಂಪನಿಯ ಡಿಬೆಂಚರ್ ಹೊಂದಿರುವವರು ಅದರ

- A) ಮಾಲೀಕರು
 B) ಸಾಲದಾತರು
 C) ಸಾಲಗಾರರು
 D) ನಿರ್ದೇಶಕರು

20. What is the full form of NEFT ?

- A) National Electronic Folio Transfer
 B) National Equity Funds Transfer
 C) National Electronic Funds Transfer
 D) National Easy Funds Transfer

NEFT ನ ಪೂರ್ಣ ರೂಪ ಏನು ?

- A) ರಾಷ್ಟ್ರೀಯ ಎಲೆಕ್ಟ್ರಾನಿಕ್ ಫೋಲಿಯೋ ವರ್ಗಾವಣೆ
 B) ರಾಷ್ಟ್ರೀಯ ಈಕ್ವಿಟಿ ನಿಧಿ ವರ್ಗಾವಣೆ
 C) ರಾಷ್ಟ್ರೀಯ ಎಲೆಕ್ಟ್ರಾನಿಕ್ ನಿಧಿ ವರ್ಗಾವಣೆ
 D) ರಾಷ್ಟ್ರೀಯ ಸುಲಭ ನಿಧಿ ವರ್ಗಾವಣೆ

21. Which was first Mutual Fund in India

- A) UTI Mutual fund
 B) HDFC Mutual Fund
 C) SBI Mutual Fund
 D) ICICI Prudential Mutual Fund

ಭಾರತದಲ್ಲಿ ಮೊದಲ ಮ್ಯೂಚುವಲ್ ಫಂಡ್ ಯಾವುದು ?

- A) ಯುಟಿಐ ಮ್ಯೂಚುವಲ್ ಫಂಡ್
 B) HDFC ಮ್ಯೂಚುವಲ್ ಫಂಡ್
 C) ಎಸ್.ಬಿ.ಐ. ಮ್ಯೂಚುವಲ್ ಫಂಡ್
 D) ICICI ಪ್ರುದೆನ್ಸಿಯಲ್ ಮ್ಯೂಚುವಲ್ ಫಂಡ್

[P.T.O.]



22. Risk appetite generally _____ when the number of dependent family member increases

A) Increases

☒ B) Decreases

C) There is no correlation between risk appetite and the number of depended family members.

D) Does not change

ಯಾವಾಗ ಒಂದು ಕುಟುಂಬದ ಅವಲಂಬಿತ ಸದಸ್ಯರ ಸಂಖ್ಯೆ ಹೆಚ್ಚಾದಾಗ ಗಂಡಾಂತರದ ಹಸಿವು ಸಾಮಾನ್ಯವಾಗಿ

A) ಹೆಚ್ಚಾಗುವುದು

B) ಕಡಿಮೆಯಾಗುವುದು

C) ಗಂಡಾಂತರ ಹಸಿವು ಮತ್ತು ಒಂದು ಕುಟುಂಬದ ಅವಲಂಬಿತ ಸದಸ್ಯರ ನಡುವೆ ಯಾವ ಸಂಬಂಧ ಇರುವುದಿಲ್ಲ

D) ಬದಲಾಗುವುದಿಲ್ಲ

23. _____ regulates the Mutual Fund Industry in India

A) Reserve Bank of India

B) Association of Mutual Funds in India.

☒ C) Securities and Exchange Board of India

D) State Bank of India

----- ಭಾರತದಲ್ಲಿ ಮ್ಯೂಚುವಲ್ ಫಂಡ್ ಉದ್ಯಮವನ್ನು ನಿಯಂತ್ರಿಸುತ್ತದೆ.

A) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

B) ಅಸೋಸಿಯೇಷನ್ ಆಫ್ ಮ್ಯೂಚುವಲ್ ಫಂಡ್ ಆಫ್ ಇಂಡಿಯಾ

C) ಸೆಕ್ಯೂರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ

D) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

24. Which of the following is a key benefit of life insurance.

A) It provides tax exemptions for the policyholders

B) It offers returns on Investment for policyholders

☒ C) It provides financial security to dependents in Case of untimely death

D) It acts as a retirement plan for policyholders

ಕೆಳಗಿನವುಗಳಲ್ಲಿ ಯಾವುದು ಜೀವ ವಿಮೆಯ ಪ್ರಮುಖ ಪ್ರಯೋಜನವಾಗಿದೆ.

A) ಇದು ಪಾಲಿಸಿದಾರರಿಗೆ ತೆರಿಗೆ ವಿನಾಯಿತಿಗಳನ್ನು ಒದಗಿಸುತ್ತದೆ

B) ಇದು ಪಾಲಿಸಿದಾರರಿಗೆ ಹೂಡಿಕೆಯ ಮೇಲೆ ಆದಾಯವನ್ನು ನೀಡುತ್ತದೆ.

C) ಇದು ಆಕಾಲಿಕ ಮರಣದ ಸಂದರ್ಭದಲ್ಲಿ ಅವಲಂಬಿತರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ

D) ಇದು ಪಾಲಿಸಿದಾರರಿಗೆ ನಿವೃತ್ತಿ ಯೋಜನೆಯಾಗಿ ಕಾರ್ಯನಿರ್ವಹಿಸುತ್ತದೆ.

25. Internet Banking refers to

☒ A) Operation of account through internet

B) Opening of account through ATM

C) Both A & B

D) None of the above

ಇಂಟರ್ನೆಟ್ ಬ್ಯಾಂಕಿಂಗ್ ಸೂಚಿಸುತ್ತದೆ.

A) ಇಂಟರ್ನೆಟ್ ಮೂಲಕ ಖಾತೆಯ ಕಾರ್ಯಾಚರಣೆ

B) ಎ.ಟಿ.ಎಂ. ಮೂಲಕ ಖಾತೆ ತೆರೆಯುವುದು

C) ಎ ಮತ್ತು ಬಿ ಎರಡೂ

D) ಮೇಲಿನ ಯಾವುದೂ ಅಲ್ಲ



(7)

20905/C9030

26. IPO Stands for

- A) Initial Public Offering
C) Initial Private Offering

- B) Indian Post Offering
D) All of the above

IPO ಎಂದರೆ

- A) ಆರಂಭಿಕ ಸಾರ್ವಜನಿಕ ಕೊಡುಗೆ
C) ಆರಂಭಿಕ ಖಾಸಗಿ ಕೊಡುಗೆ

- B) ಭಾರತ ಅಂಚೆ ಕೊಡುಗೆ
D) ಮೇಲಿನ ಎಲ್ಲಾ

27. ATM is used for

- A) Cash withdrawal
C) Statement of account

- B) Balance Enquiry
D) All of the above

ATM ಅನ್ನು ಬಳಸಲಾಗುತ್ತದೆ.

- A) ನಗದು ಹಿಂಪಡೆಯುವಿಕೆ
C) ಖಾತೆಯ ಹೇಳಿಕೆ

- B) ಬಾಕಿ ವಿಚಾರಣೆ
D) ಮೇಲಿನ ಎಲ್ಲವೂ

28. Systematic Risk is

- A) Avoidable
C) Not sure

- B) Non-avoidable
D) Both A & B

ವ್ಯವಸ್ಥಿತ ಅಪಾಯ

- A) ತಪ್ಪಿಸಬಹುದಾಗಿದೆ
C) ಖಚಿತವಾಗಿಲ್ಲ

- B) ತಪ್ಪಿಸಲಾಗುವುದಿಲ್ಲ
D) A ಮತ್ತು B ಎರಡೂ

29. On which Commission's recommendations, RBI was established

- A) British Raj
C) Narasimham-II Committee

- B) Hilton Young Commission
D) Chamberlain Commission

ಯಾವ ಆಯೋಗದ ಶಿಫಾರಸುಗಳ ಮೇಲೆ ಆರ್.ಬಿ.ಆರ್.ನ್ನು ಸ್ಥಾಪಿಸಲಾಯಿತು ?

- A) ಬ್ರಿಟಿಷ್ ರಾಜ್
C) ನರಸಿಂಹಂ -II ಸಮಿತಿ

- B) ಹಿಲ್ಟನ್ ಯಂಗ್ ಆಯೋಗ
D) ಚೆಂಬರ್ಲೇನ್ ಆಯೋಗ

30. When you invest in equity shares on the stock exchange which of these markets are you dealing with ?

- A) Primary Market
C) Tertiary Market

- B) Secondary Market
D) Commodity Market

ನೀವು ಷೇರು ವಿನಿಮಯ ಕೇಂದ್ರದಲ್ಲಿ ಈಕ್ವಿಟಿ ಷೇರುಗಳಲ್ಲಿ ಹೂಡಿಕೆ ಮಾಡಿದಾಗ, ಇವುಗಳಲ್ಲಿ ನೀವು ವ್ಯವಹರಿಸುತ್ತಿರುವ ಮಾರುಕಟ್ಟೆ ಯಾವುದು ?

- A) ಪ್ರಾಥಮಿಕ ಮಾರುಕಟ್ಟೆ
C) ತೃತೀಯ ಮಾರುಕಟ್ಟೆ

- B) ದ್ವಿತೀಯ ಮಾರುಕಟ್ಟೆ
D) ಸರಕು ಮಾರುಕಟ್ಟೆ

[P.T.O.]